

SERVICE ABOVE SELF



विश्वमित्रः

विश्व मित्र VISHWAMITHRA

Weekly House Bulletin of Rotary Club Shimoga, R.I. Dist. 3182



Rtn. Francesco Arezzo
RI President 2025-26

Rtn. K. Palaksha
District Governor 2025-26

Rtn. Anand R.
President, Mob: 99800 93066

Rtn. Vishwas Y.
Secretary, Mob : 99800 63180

Rtn. M. Madhavachar
Bulletin Editor, Mob: 98862 73495

We meet every Wednesday at 6.45p.m. at Rotary Youth Centre, Sowlinga Road, L.B.S.Nagar, Shivamogga- 577 204

ಸಂಪುಟ - 68

ಸಂಚಿಕೆ - 42

ದಿನಾಂಕ : 29-04-2026

ದಿನಾಂಕ: 29.04.2026 ರಂದು ನಡೆದ ಕೌಟುಂಬಿಕ ಸ್ನೇಹ ಮಿಲನ ಕಾರ್ಯಕ್ರಮ.

ಅಂದು ಶ್ರೀಮತಿ ಸುಷ್ಮಾ ಸುರೇಶ್, ಕು.ಆರತಿರವರಿಂದ ಭಕ್ತಿಗೀತೆ, ಭಾವಗೀತೆ ಮತ್ತು ಶ್ರೀಮತಿ ಸ್ವಿತಾ ನಂದೀಶ್ ರವರಿಂದ ಏಕಪಾತ್ರಾಭಿನಯದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ಅಂದು ಅಧ್ಯಕ್ಷರಾಗಿರುವ ರೋ.ಆನಂದರವರ ಅನುಪಸ್ಥಿತಿಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರೋ.ಕೆ. ಸೂರ್ಯನಾರಾಯಣ ಉಡುಪರು ಅಂದಿನ ಸಭೆಯ ಅಧ್ಯಕ್ಷತೆ ವಹಿಸಿದ್ದು ಕಾರ್ಯದರ್ಶಿ ರೋ.ವಿಶ್ವಾಸ್ ಎಲಬುರ್ಗಿಯವರು ಎಲ್ಲರ ಜೊತೆಯಲ್ಲಿ ವೇದಿಕೆಯಲ್ಲಿದ್ದರು.



ಅಂದಿನ ಸಭೆಯು ರೋ.ಭಾರ್ಗವಿ ಭಟ್‌ರವರ ಸುಮಧುರ ಕಂಠದಿಂದ 'ರಾಮ ನಾಮವು ಜನ್ಮ ರಕ್ಷಕ ಮಂತ್ರ' ಎಂಬ ಗೀತೆಯ ಗಾಯನದೊಂದಿಗೆ ಪ್ರಾರಂಭವಾಯಿತು. ರೋ. ಸಿ.ವಿಜಯ ಕುಮಾರ್‌ರವರು ಸರ್ವರನ್ನು ಸ್ವಾಗತಿಸಿದರು. ರೋ. ಶೈಲಿನ್‌ರವರು ರೋಟರಿ ಮಾಹಿತಿ ತಿಳಿಸಿದರು. ಕಾರ್ಯದರ್ಶಿ ರೋ.ವಿಶ್ವಾಸ್ ಎಲಬುರ್ಗಿಯವರು ಹುಟ್ಟು ಹಬ್ಬದ ಪ್ರಕಟಣೆ ನೀಡಿದರು. ರೋ. ಅಶ್ವಿನಿ ವಿಶ್ವಾಸ್ ಎಲಬುರ್ಗಿಯವರು ಮತ್ತು ರೋ. ಉಷಾ ಉಡುಪರು ವೇದಿಕೆಗೆ ಆಗಮಿಸಿ, ತಮ್ಮ ಹುಟ್ಟು ಹಬ್ಬದ ಅಭಿನಂದನೆ ಮತ್ತು ನೆನಪಿನ ಕಾಣಿಕೆ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ರೋಟರಿಯಲ್ಲಿ ಕಾರ್ಯಾಲಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಹೆಚ್‌ಎಫ್.ಜಿ. ಸತ್ಯನಾರಾಯಣರವರು ತಾವು ಸುಧೀರ್ಘವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯಿಂದ ಇತ್ತೀಚೆಗೆ ನಿವೃತ್ತರಾಗಿದ್ದು ಅವರ ರೋಟರಿ ಕಾರ್ಯಗಳು ಎಂದಿನಂತೆ ಮುಂದುವರೆದು ಮುಂದಿನ ಅವರ ಜೀವನ ಸುಖಮಯವಾಗಿ, ಆರೋಗ್ಯವಾಗಿರಲೆಂದು ಹಾರೈಸಿ

ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ರೋ.ಡಿ.ಎಸ್. ನಟರಾಜ್ ರೋ.ಕೆ.ಸೂರ್ಯನಾರಾಯಣ ಉಡುಪರು ಕಾರ್ಯದರ್ಶಿ ವಿಶ್ವಾಸ್ ರವರು ಮತ್ತು ವೇದಿಕೆಯಲ್ಲಿದ್ದವರು ಸನ್ಮಾನದಲ್ಲಿ ಪಾಲ್ಗೊಂಡಿದ್ದರು. ರೋ.ಎನ್.ಜಿ. ಉಷಾರವರು ಶ್ರೀ ಜಿ. ಸತ್ಯನಾರಾಯಣರವರ ಮತ್ತು ಮುಖ್ಯ ಅತಿಥಿಗಳ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು.

ಅಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಸುಷ್ಮಾ ಸುರೇಶ್ ಮತ್ತು ಕು.ಆರತಿಯವರು ಈ ಕೆಳಕಂಡ ಹಾಡುಗಳನ್ನು ಸುಶ್ರವ್ಯವಾಗಿ ಪ್ರಸ್ತುತ ಪಡಿಸಿದರು.


- ◆ ದಯಮಾಡಿ ಸದಾ ನಮ್ಮ ಭಯ ನಿವಾರಣ ಮಾಡೋ ಹಯವದನ ನಿನ್ನ ನಂಬಿದೆ - ಭಜನೆ

ಈ ವಾರದ ಸಭೆ

ದಿನಾಂಕ: 6-5-2026, ಬುಧವಾರ ಸಂಜೆ 6:45 ರಿಂದ

ಅತಿಥಿ: **ಶ್ರೀ ಕೆ. ಬಿ. ಪ್ರಸನ್ನ ಕುಮಾರ್**
ಮಾಜಿ ಶಾಸಕರು, ಶಿವಮೊಗ್ಗ
ವಿಷಯ: **ರಾಜಕಾರಣ ಅಂದು-ಇಂದು**

ದಯವಿಟ್ಟು ರೋಟರಿ ನದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ
ಸ್ಥಳ: **ರೋಟರಿ ಯುವ ಕೇಂದ್ರ, ಸವಳಂಗ ರಸ್ತೆ, ಶಿವಮೊಗ್ಗ**





- ◆ ಆನಂದದಿಂದ ದಿಗಂತದಿಂದ ನೋಡ ನೋಡು ಮೂಡಿತೊಂದು ಮೋಡಗೋಪುರ
- ◆ ಉಪಾಸನ ಮೋಹನರವರು ರಚಿಸಿದ ಹಾಡಿದ ಹಾಡು ಎಲೆ ಮಾಮರವೇ- ಎಲೆ ಕೋಗಿಲೆಯೇ ಎಲ್ಲ ದನಿಯ ಚಿಗುರು
- ◆ ಸಂತ ಶಿಶುನಾಳ ಷರೀಫರ ಕವನ ನಿಶ್ಚಿಂತನಾಗಬೇಕಂತೆ - ಜಗದೊಳಗೆ
- ◆ ಪ್ರಹ್ಲಾದ್ ಜೋಷಿಯವರು ನಿರ್ದೇಶಿಸಿದ - ಹೂವಲ್ಲ ಹೂವಾಗು ಮನವೇ ನೀ - ಹಣ್ಣಲ್ಲ ಹಣ್ಣಾಗು ಮನವೇ ನೀ
- ◆ ವಚನ ಸಾಹಿತ್ಯದ ತಂದೆ ತಾಯಿ ನೀನು ಬಂಧು ಬಳಗವು ನೀನು ಎಂಬುವ ಹಾಡುಗಳನ್ನು ಬಹು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.

ಶ್ರೀಮತಿ ಸುಷ್ಮಾ ನಂದೀಶ್‌ರವರಿಂದ ಸತ್ಯ ಹರಿಶ್ಚಂದ್ರದ ನಾಟಕದ ಏಕಾಪಾತ್ರಾಭಿನಯ ಪ್ರಸ್ತುತಪಡಿಸಿದರು.

ಪಿಹೆಚ್‌ಎಫ್ ಶ್ರೀ ಜಿ ಸತ್ಯನಾರಾಯಣರವರ 'ಎಂದು ಕಾಂಬೆನೋ ನಂದ ಗೋಪನ ಕಂದ ಶ್ರೀ ಗೋವಿಂದನ' ಭಕ್ತಿಗೀತೆಯು ಮೇಲ್ಕಂಡ ಶ್ರೀಮತಿ ಸುಷ್ಮಾ ಸುರೇಶ್, ಕು.ಆರತಿ ಮತ್ತು ಶ್ರೀಮತಿ ಸುಷ್ಮಾ ನಂದೀಶ್‌ರವರ ಅಭಿನಯವು ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಅಂದಿನ ಸಭೆಯ ಅಧ್ಯಕ್ಷರಾದ ರೊ.ಕೆ.ಸೂರ್ಯನಾರಾಯಣ ಉಡುಪರವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಅಂದು ರೊ. ಲಕ್ಷ್ಮೀನಾರಾಯಣ ಭಟ್ ಮತ್ತು ರೊ.ವೈ.ವಿ. ವೆಂಕಟರಮಣ ಜೋಯ್ಸ್ ಮತ್ತು ರೊ.ಮಲ್ಲಿಕಾ ವಿ.ಜೋಯ್ಸ್‌ರವರು ತಮ್ಮ ವೈವಾಹಿಕ ವಾರ್ಷಿಕೋತ್ಸವದ ನಿಮಿತ್ತ ವೇದಿಕೆಗೆ ಆಹ್ವಾನಿಸಲ್ಪಟ್ಟು ಅಭಿನಂದನೆಗಳನ್ನು ಸ್ವೀಕರಿಸಿದರು, ಈ ಕಾರ್ಯಕ್ರಮವನ್ನು ರೊ. ವೀರಣ್ಣ ಎ. ಹುಗ್ಗಿಯವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ರೊ.ವಿಶ್ವಾಸ್ ಎಲಬುರ್ಗಿಯವರು ವಂದನಾರ್ಪಣೆ ಮಾಡಿದರು.

ಕೊನೆಯಲ್ಲಿ ಪುಷ್ಪಳ ಭೋಜನದ ವ್ಯವಸ್ಥೆಯಾಗಿತ್ತು. ಅಂದು ಭೋಜನದ ವ್ಯವಸ್ಥೆಗೆ ರೊ.ವೈ.ವಿ.ವೆಂಕಟರಮಣ ಜೋಯ್ಸ್ ಮತ್ತು ಮಲ್ಲಿಕಾ ವಿ. ಜೋಯ್ಸ್‌ರವರು ರೂ.10,000.00 ರೊ. ಲಕ್ಷ್ಮೀನಾರಾಯಣ ಭಟ್ಟರವರು ರೂ.2,000.00 ರೊ. ಹೆಚ್.ಪಿ.ಸಿ. ಶಿವಕುಮಾರ್‌ರವರು ರೂ.2000.00 ದೇಣಿಗೆ ನೀಡಿ ಸಹಕರಿಸಿದ್ದರು. ಅವರುಗಳಿಗೆ ಧನ್ಯವಾದಗಳನ್ನು ತಿಳಿಸಲಾಯಿತು.

*** ಕೃತಜ್ಞತೆಗಳು ***

ದಿನಾಂಕ: 29.04.2026 ರಂದು ಏರ್ಪಡಿಸಿದ್ದ ಭೋಜನಕ್ಕೆ ರೊ. ವೈ. ವಿ. ವೆಂಕಟರಮಣ ಜೋಯ್ಸ್ ಮತ್ತು ರೊ.ವೈ.ವಿ. ಮಲ್ಲಿಕಾ ವಿ. ಜೋಯ್ಸ್, ರೊ. ಲಕ್ಷ್ಮೀನಾರಾಯಣ ಭಟ್ ಮತ್ತು ರೊ. ಹೆಚ್.ಪಿ.ಸಿ. ಶಿವಕುಮಾರ್‌ರವರು ದೇಣಿಗೆ ನೀಡಿದ್ದಾರೆ. ಇವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಕಂಜಕ್ಷಿವೈಟಿಸ್‌ಗೆ ಮನೆಮದ್ದುಗಳು

- ರೊ. ಡಾ. ಕಾಂಚನ್ ಕುಲಕರ್ಣಿ, ಬಿ.ಎ.ಎಂ.ಎಸ್. ಎಂ.ಡಿ. ಪಿಜಿಡಿಸಿಸಿಟಿ ಪಂಚಮಿ ಆಯುರ್ವೇದ ಚಿಕಿತ್ಸಾ ಕೇಂದ್ರ, ಕುವೆಂಪು ರಸ್ತೆ, ಶಿವಮೊಗ್ಗ
- ▶ ತಣ್ಣೀರು ಕಾಂಪ್ರೆಸ್: ಸ್ವಚ್ಛವಾದ ಬಟ್ಟೆಯನ್ನು ತಣ್ಣೀರಿಗೆ ತೋಯಿಸಿ ಕಣ್ಣಿನ ಮೇಲೆ 5-10 ನಿಮಿಷ ಇಡಿ.
 - ▶ ಗುಲಾಬಿ ನೀರು: ಶುದ್ಧ ಗುಲಾಬಿ ನೀರನ್ನು 1-2 ಹನಿ ಕಣ್ಣಿಗೆ ಹಾಕಬಹುದು. ಕಣ್ಣು ತಂಪಾಗಿರುತ್ತದೆ.
 - ▶ ಟೀ ಬ್ಯಾಗ್ ಕಾಂಪ್ರೆಸ್: ತಣ್ಣಗಾದ ಟೀ ಬ್ಯಾಗ್ ಕಣ್ಣಿನ ಮೇಲೆ ಇಡಿ. ಉರಿ ಮತ್ತು ಸೋಂಕು ಕಡಿಮೆ ಮಾಡಲು ಸಹಕಾರಿ.
 - ▶ ಸೌತೆಕಾಯಿ ತುಂಡುಗಳು: ಇದನ್ನು ಕಣ್ಣುಗಳ ಮೇಲೆ 10 ನಿಮಿಷ ಇಡಿ. ತಂಪು ಮತ್ತು ಆರಾಮ ನೀಡುತ್ತದೆ.
 - ▶ ಕಣ್ಣು ತೊಳೆಯುವುದು: ದಿನಕ್ಕೆ 2-3 ಬಾರಿ ಸ್ವಚ್ಛವಾದ ನೀರಿನಿಂದ ಕಣ್ಣು ತೊಳೆಯಿರಿ.
 - ▶ ಹಾಲು ಮತ್ತು ಅರಿಷಿಣ: ಸ್ವಲ್ಪ ಅರಿಷಿಣ ಹಾಕಿ ಹಾಲನಲ್ಲ ಬಟ್ಟೆ ತೋಯಿಸಿ ಕಣ್ಣಿನ ಮೇಲೆ ಇಡಬಹುದು. ಆದರೆ ಇದನ್ನು ಕಣ್ಣಿನ ಒಳಗೆ ಹಾಕಿಕೊಳ್ಳಬಾರದು.

ಇವುಗಳನ್ನು ಮಾಡಬಾರದು :

- ▶ ಕಣ್ಣನ್ನು ತಿಕ್ಕಿ ಒರೆಸಬಾರದು
- ▶ ಇತರರ ಟವೆಲ್ ಬಳಸುವುದು ಸೂಕ್ತವಲ್ಲ
- ▶ ಕಣ್ಣಿನ ಮೇಕಪ್ ಬಳಸಬಾರದು
- ▶ ಕಾಂಟಾಕ್ಟ್ ಲೆನ್ಸ್ ತಾತ್ಕಾಲಿಕವಾಗಿ ನಿಲ್ಲಿಸಿ

ಗಮನಿಸಿ:

- ▶ ತುಂಬಾ ತಲೆನೋವು ಅಥವಾ ದೃಷ್ಟಿ ಕಡಿಮೆ ಆಗಿದ್ದರೆ, ಹೆಚ್ಚು ಪಸ್ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
- ▶ ವೈರಲ್ ಕಂಜಕ್ಷಿವೈಟಿಸ್ ಸೋಂಕು ಹರಡುವುದು ಸಾಮಾನ್ಯ. ಆದ್ದರಿಂದ ಸ್ವಚ್ಛತೆ ಬಹಳ ಮುಖ್ಯ.

ರೋಟರಿ ಮಾಹಿತಿ:

19.04.2026 ರವರೆಗಿನದು ವಿಶ್ವಾದ್ಯಂತ	
ರೋಟರಿ ಕ್ಲಬ್‌ಗಳು	: 36,552
ರೋಟರಿ ಸದಸ್ಯರುಗಳು	: 11,63,102
ರೋಟರಾಕ್ಟ್ ಕ್ಲಬ್‌ಗಳು	: 9,441
ರೋಟರಾಕ್ಟ್ ಸದಸ್ಯರುಗಳು	: 1,46,426
ಇಂಟರಾಕ್ಟ್ ಕ್ಲಬ್‌ಗಳು	: 19,262
ಇಂಟರಾಕ್ಟ್ ಸದಸ್ಯರುಗಳು	: 4,43,187
ರೋಟರಿ ಗ್ರಾಮೀಣ ದಳ	: 14,311

Total Members in Top 10 Countries

1. U.S.A	: 2,66,675
2. India	: 2,66,562
3. Japan	: 86,334
4. Korea	: 69,075
5. Germany	: 61,695
6. Brazil	: 57,163
7. Italy	: 46,267
8. Taiwan	: 39,057
9. Philippines	: 35,597
10. United Kingdom	: 31,011

India is in 2nd place.



ಸಂಪಾದಕೀಯ ✍️

ಸಮೂಹ ಮಾಧ್ಯಮ ಎಂಬ ವ್ಯಾಧಿ

ಹಿಂದೆಲ್ಲ ಮನೆ, ಹರಟೆ ಕಟ್ಟಿ, ಸಮಾರಂಭ ಎಂದೆಲ್ಲ ಪರಿಚಯಸ್ಥ ನಾಲ್ಕಾರು ಜನ ಸೇರಿದಾಗ ಉಭಯಕುಶಲೋಪರಿಯ ಮಾತುಗಳು ಸಾಗುತ್ತಿತ್ತು. ತಮ್ಮನ ಮಗನಿಗೆ ಗಂಡು ಮಗು... ನಿಮ್ಮಜ್ಜನ ಆರೋಗ್ಯ ಹೇಗಿದೆ... ಈ ಬಾರಿ ಮಳೆ ಕಡಿಮೆಯಾಯ್ತು... ಅಡಿಕೆ ಬೆಲೆ ಏನು ಮಾರಾಯಾ, ಹೀಗೆ ಮಾತನಾಡುತ್ತಾ ಸ್ನೇಹದ ಬೆಸುಗೆ ಮತ್ತಷ್ಟು ಬಲವಾಗುತ್ತಿತ್ತು. ಅದರೀಗಿನ ವಿಚಿತ್ರ ಬರೆಯಲೂ ಬೇಸರವೆನಿಸುವ ಸಂಗತಿ. ಕುಟುಂಬದ ಮೂರ್ನಾಲ್ಕು ಜನವೇ ಇರಲ, ಆಪ್ತ ಸ್ನೇಹ ಬಳಗವಿರಲ, ನೆಂಟರಿಷ್ಟರ ಕೂಟವೇ ಸೇರಲ, ಪ್ರತಿಯೊಬ್ಬರೂ ಮೊಬೈಲಿಗೆ ಮುಖವೊಡ್ಡಿ ಜಗತ್ತಿನಲ್ಲ ತನಗೊಬ್ಬನಿಗೇ ಜಗತ್ತಿನ ವಿಚಿತ್ರವೆಲ್ಲ ಬರಬಲ್ಲದೆನ್ನುವ ಅಹಂಭಾವದಲ್ಲ ಕೂತು ಸಮಯ ಕಳೆಯುವುದನ್ನು ನಾವು ನೋಡಬಹುದು.

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿದ್ದಾಗ ಅವಶ್ಯವೆನಿಸುವ ಸಾಧನವೇನೋ ಹೌದೆನ್ನುವ ಬಲವಂತದ ಒಪ್ಪಿಗೆ ಇತ್ತಾದರೂ ಈಗ ಶಾಲೆಗಳು ನಡೆಯುತ್ತಿರುವಾಗ ಇದರ ಅಗತ್ಯವೇನಿದೆ ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ. ಟ್ಯೂಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ತರಹದ ಹತ್ತಾರು ಸಮೂಹ ಮಾಧ್ಯಮಗಳು ಜನರನ್ನು ಅಗತ್ಯಕ್ಕಿಂತ ಅತಿಯಾಗಿ ಆಕರ್ಷಿಸಿಬಿಟ್ಟಿದೆ. ಇವುಗಳ ಸಕಾರಾತ್ಮಕ ಬಳಕೆಯಿಂದ ಮನರಂಜನೆ ಜ್ಞಾನ ವೃದ್ಧಿ ಎಂತೆಲ್ಲ ಅನಿಸಿದರೂ ಇದರ ಮಿತಿ ಮೀರಿದ ಬಳಕೆಯಿಂದ ಮಾನಸಿಕ ನೆಮ್ಮದಿಯ ನಾಶ ಎನ್ನುವುದು ನಮಗಿನ್ನೂ ಅರ್ಥವಾಗದಿರುವುದು ವಿಚಿತ್ರ. ನಮಗೆ ಋಷಿ ಕಂಡಿದ್ದು ಜಗತ್ತಿಗೆಲ್ಲಾ ನಾನೇ ತೋರಿಸಬೇಕೆಂಬ ಭರದಲ್ಲ ತನಗೆ ಬಂದಿದ್ದ ಕಸವನ್ನು ಬೇರೆಯವರತ್ತ ಚೆಲ್ಲುವ ಅಸಭ್ಯ ಋಷಿಯಲ್ಲ ನಾವಿದ್ದೇವೆ. ಇದು ಈಗ ವಿಚಿತ್ರ ವ್ಯಾಧಿಯಾಗಿ ಪರಿಣಮಿಸುತ್ತಿದೆ.

ಪರಿಚಯವಾದ ನಾಲ್ಕು ಸ್ನೇಹಿತರು ಮೊದಲಿಗೆ ಮಾಡುವುದು ತಕ್ಷಣಕ್ಕೆ ಒಂದು ವಾಟ್ಸಾಪ್ ಗುಂಪು. ಹೀಗೆ ನಾಲ್ಕಾರು ಕುಟುಂಬದ್ದು, ಸ್ನೇಹ ಬಳಗದ್ದು, ಸಮಾನ ಮನಸ್ಕರದ್ದು, ವೃತ್ತಿ ಪರರದ್ದು, ಹವ್ಯಾಸಿ ತಂಡದ್ದು, ಸಾಹಿತ್ಯ ಬಳಗದ್ದು ಹೀಗೆ ಲೆಕ್ಕವಿಲ್ಲದಷ್ಟು ವಾಟ್ಸಾಪ್ ಗುಂಪುಗಳು ನಮ್ಮ ಮೊಬೈಲ್‌ಗಳಲ್ಲ ಅನಿವಾರ್ಯವೆಂಬಂತೆ ಹುಟ್ಟತೊಡಗಿ ಮಾನಸಿಕ ಗೊಂದಲಗಳಿಗೆ ಕಾರಣವಾಗತೊಡಗಿದೆ.

ವಸ್ತು ವಿಷಯ ರಸ ಗಂಧಗಳಲ್ಲ ಅಪಾರ ವಿರೋಧಾಭಾಸಗಳಿರುವ ನಾವುಗಳು ಅದನ್ನು ಗಣನೆಗೆ ತೆಗೆದುಕೊಳ್ಳದೆ ತನಗೆ ಸರಿ ಕಂಡ ವಾದಕ್ಕೆ ಜೋತುಬಿದ್ದು ಈ ಸಮೂಹ ಮಾಧ್ಯಮಗಳಲ್ಲ ಕದನಕ್ಕೆ ನಿಂತು ತಾನೇ ಗೆಲ್ಲಬೇಕೆಂಬ ಹರದಲ್ಲ ವೈರುಧ್ಯದ ವಾದಕ್ಕೆ ಬಳಕೆಯಾಗಿ ಇದ್ದ ಅಮೂಲ್ಯವಾದ ಸ್ನೇಹ ಸಂಬಂಧವನ್ನು ಕಳೆದುಕೊಂಡು ಇದ್ದ ನೆಮ್ಮದಿಯನ್ನು ಕೈಯಾರೆ ಕೊಲ್ಲುವ ಮಟ್ಟಕ್ಕೆ ಇಳಿಯುತ್ತೇವೆ.

ಹೌದು... ಮೊಬೈಲ್ ನಮ್ಮ ಹತ್ತಿರವಿದ್ದರೆ ಜಗತ್ತೇ ಅಂಗೈನಲ್ಲದಂತೆ ಎನ್ನುವುದು ಕೆಲಮಟ್ಟಿಗೆ ಸರಿಯೆನಿಸಿದರೂ ಜಗತ್ತೇ ನಮ್ಮ ಮುಂದಿರುವಾಗ ಎದುರಿನ ವಾಸ್ತವದ ಸಂಬಂಧಗಳನ್ನು ಹಳಸುವಂತೆ ಮಾಡುವ ಹುಳಿಯಾದ ಮೊಬೈಲಿನ ಬಳಕೆಯ ಬಗ್ಗೆ ನಮಗೆ ಜಾಗೃತಿಯ ಅವಶ್ಯಕತೆ ಇದೆ ಅನಿಸುವುದಿಲ್ಲವೇ...? ಇದು ಮೊಬೈಲ್ ಬಳಸುವ ಎಲ್ಲರೂ ಅಂತರ್ಮುಖಿಯಾಗಿ ಯೋಚಿಸಲೇ ಬೇಕಾದ ವಿಷಯ.

ನಮ್ಮ ನೆಮ್ಮದಿ ನಮ್ಮ ಕೈಯಲ್ಲ... ಅಲ್ಲವೇ...?

• ರೊ. ಎಂ. ಮಾಧವಾಚಾರ್



ಜನ್ಮ ದಿನದ ಶುಭಾಶಯಗಳು



Usha N.G
30th April



Umesh Shenoy
01st May




Dr. Girish Kumar K.
03rd May



Manjunath K.
03rd May




Gayathri Praveen
06th May



ಮುದ್ದುರಾಮನ ಚೌಪದಿ...

ಯಾರೊ ಬಂದರು ಎಂದು ಕದವತಟ್ಟಿದರೆಂದು ಗಳಿಗೆ ಗಳಿಗೆ ಹೋಗಿ ತೆರೆಯದಿರು ಕದವ. ಬಾಗಿಲಿನ ಬಳಿ ಬಂದು ಒಮ್ಮೆ ನಿಲುವನು ಕಾಲ ! ತೆರೆ ಆಗ ನಗುತ ಕದ- ಮುದ್ದುರಾಮ



To,

Book Post

